



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ ಎ Part - IV A	ಬೆಂಗಳೂರು, ಬುಧವಾರ, ೨೧, ಸೆಪ್ಟೆಂಬರ್, ೨೦೨೨(ಭಾದ್ರಪದ, ೩೦, ಶಕವರ್ಷ, ೧೯೪೪) BENGALURU, WEDNESDAY, 21, SEPTEMBER, 2022(BHADRAPADA, 30, SHAKAVARSHA, 1944)	ನಂ. ೪೭೫ No. 475
--------------------------	---	--------------------

ಕರ್ನಾಟಕ ವಿಧಾನಸಭೆ

ಹದಿನೈದನೇ ವಿಧಾನಸಭೆ

ಹದಿಮೂರನೇ ಅಧಿವೇಶನ

ಕರ್ನಾಟಕ ಸ್ವಾಂಪು (ಮೂರನೇ ತಿದ್ದುಪಡಿ) ವಿಧೇಯಕ, 2022
(2022ರ ವಿಧಾನಸಭೆಯ ವಿಧೇಯಕ ಸಂಖ್ಯೆ-24)

ಕರ್ನಾಟಕ ಸ್ವಾಂಪು ಅಧಿನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ವಿಧೇಯಕ.

ಇಲ್ಲಿ ಇನ್ನುಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಸ್ವಾಂಪು ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 34) ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಎಪ್ಪತ್ತೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧಿನಿಯಮವನ್ನು ಕರ್ನಾಟಕ ಸ್ವಾಂಪು (ಮೂರನೇ ತಿದ್ದುಪಡಿ) ಅಧಿನಿಯಮ, 2022 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೆ ಜಾರಿಗೆ ಬರತಕ್ಕದ್ದು.

2. ಅನುಸೂಚಿಯ ತಿದ್ದುಪಡಿ.- ಕರ್ನಾಟಕ ಸ್ವಾಂಪು ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 34)ರ ಅನುಸೂಚಿಯಲ್ಲಿನ 52ನೇ ಅನುಚ್ಛೇದದ (ಡಿ) ಖಂಡದಲ್ಲಿ,-

(i) ಪರಂತುಕದಲ್ಲಿ "ಮತ್ತು" ಎಂಬ ಪದದ ಬದಲಿಗೆ "ಅಥವಾ" ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು; ಮತ್ತು

(ii) ಹಾಗೆ ತಿದ್ದುಪಡಿ ಮಾಡಲಾದ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

"ವಿವರಣೆ: ಈ ಖಂಡದ ಉದ್ದೇಶಕ್ಕಾಗಿ "ನ್ಯಾಸ" (trust) ಎಂದರೆ ಆದಾಯ ತೆರಿಗೆ ಅಧಿನಿಯಮ, 1961 (1961ರ ಕೇಂದ್ರ ಅಧಿನಿಯಮ ಸಂ.43)ರ 12ಎಎ ಅಥವಾ 12ಎಬಿ ಪ್ರಕರಣಗಳ ಉಪಬಂಧಗಳ ಅಡಿಯಲ್ಲಿ ನೋಂದಾಯಿತವಾಗಿರುವ ಯಾವುದೇ ಘಟಕವನ್ನು ನ್ಯಾಸವು ಒಳ್ಳೆಗೊಂಡಿರತಕ್ಕದ್ದು.

(೧)

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

ಆದಾಯ ತೆರಿಗೆ ಅಧಿನಿಯಮ, 1961 (1961ರ ಕೇಂದ್ರ ಅಧಿನಿಯಮ ಸಂ.43)ರ 12ಎಎ ಅಥವಾ 12ಎಬಿ ಪ್ರಕರಣಗಳ ಉಪಬಂಧಗಳ ಅಡಿಯಲ್ಲಿನ "ನ್ಯಾಸ"ಕ್ಕೆ ವಿವರಣೆಯನ್ನು ನೀಡಲು ಕರ್ನಾಟಕ ಸ್ವಾಂಪು ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 34)ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿದೆ.

ಆದ್ದರಿಂದ ಈ ವಿಧೇಯಕ.

ಆರ್ಥಿಕ ಜ್ಞಾಪನ ಪತ್ರ

ಪ್ರಸ್ತಾವಿತ ಶಾಸನಾತ್ಮಕ ಕ್ರಮವು ಯಾವುದೇ ಹೆಚ್ಚಿನ ವೆಚ್ಚವನ್ನು ಒಳಗೊಂಡಿರುವುದಿಲ್ಲ.

ಆರ್. ಅಶೋಕ

ಕಂದಾಯ ಮಂತ್ರಿ

ಎಂ.ಕೆ. ವಿಶಾಲಾಕ್ಷಿ

ಕಾರ್ಯದರ್ಶಿ

ಕರ್ನಾಟಕ ವಿಧಾನಸಭೆ

ಅನುಬಂಧ

ಕರ್ನಾಟಕ ಸ್ವಾಂಪು ಅಧಿನಿಯಮ, 1957ರ

(1957ರ ಕರ್ನಾಟಕ ಅಧಿನಿಯಮ 34) ಉದ್ಘಾತ ಭಾಗ

Xxx

xxx

xxx

ಅನುಸೂಚಿ

Xxx

xxx

xxx

<p>52. ಇವುಗಳ ವರ್ಗಾವಣೆ.-(ಪ್ರತಿಫಲ ಸಹಿತ ಅಥವಾ ಅದಿಲ್ಲದೆ)</p> <p>(ಎ)ಮಾರಬಹುದಾದ ಭದ್ರತೆಗಳಾಗಿರುವ ಡಿಬೆಂಚರುಗಳು-ಆ ಡಿಬೆಂಚರು ಸುಂಕಕ್ಕೆ ಗುರಿಯಾಗಿರಲಿ ಅಥವಾ ಇಲ್ಲದಿರಲಿ</p> <p>(ಬಿ) ಬಂಧಪತ್ರ ಅಡಮಾನ ಪತ್ರ ಅಥವಾ ವಿಮಾ ಪಾಲಿಸಿಯ ಮೂಲಕ ಭದ್ರತೆಗೊಳಿಸಿದ ಯಾವುದೇ ಹಿತಾಸಕ್ತಿ</p> <p>(i) ಅಂತಹ ಬಂಧಪತ್ರ, ಅಡಮಾನ ಪತ್ರ ಅಥವಾ ಪಾಲಿಸಿಯ ಮೇಲಿನ ಸುಂಕವು ಇಪ್ಪತ್ತೆರಡು ರೂಪಾಯಿ ಐವತ್ತು ಪೈಸೆಯನ್ನು ಮೀರದಿದ್ದರೆ</p> <p>(ii) ಯಾವುದೇ ಇತರ ಸಂದರ್ಭದಲ್ಲಿ,</p> <p>(ಸಿ) ಅಡ್ಮಿನಿಸ್ಟ್ರೇಟರ್ ಜನರಲ್‌ಗಳ (ಅಧಿನಿಯಮ, 1963ರ 25ನೇ ಪ್ರಕರಣದ ಮೇರೆಗಿನ ಸ್ವತ್ತು</p> <p>(ಡಿ) ಒಂದು ನ್ಯಾಸದಿಂದ ಇನ್ನೊಂದು (ವರ್ಗಾವಣೆಯಾಗುತ್ತಿರುವ) ಸ್ವತ್ತಿನ ನ್ಯಾಸಕ್ಕೆ; ಅಥವಾ ನ್ಯಾಸದಿಂದ ನ್ಯಾಸಧಾರಿಗೆ ಮಾರುಕಟ್ಟೆ ಮೌಲ್ಯ ಅಥವಾ ಅಂಥ ಅಥವಾ ಫಲಾನುಭವಿಗೆ, ಅಥವಾ ವರ್ಗಾವಣೆಯ</p>	<p>ಡಿಬೆಂಚರಿನ ಮುಖ ಮೊಬಲಗಿಗೆ ಸಮನಾದ ಪ್ರತಿಫಲಕ್ಕಾಗಿನ ಹಸ್ತಾಂತರಣ ಪ್ರತಿ ನೂರು ರೂಪಾಯಿಗಳಿಗೆ ಅದರ ಭಾಗಕ್ಕೆ ಒಂದು ಸಾವಿರ ಗರಿಷ್ಠಕ್ಕೊಳಪಟ್ಟು ಪಾವತಿಸಬೇಕಾದ ಸುಂಕ ಐವತ್ತು ಪೈಸೆ</p> <p>ಅಂತಹ ಬಂಧಪತ್ರ, ಅಡಮಾನ ಪತ್ರ ಅಥವಾ ವಿಮಾಪಾಲಿಸಿಯ ಮೇಲೆ ವಿಧಿಸಬಹುದಾದಂಥ ಸುಂಕ</p> <p>ಒಂದು ನೂರು ರೂಪಾಯಿಗಳು ಒಂದು ನೂರು ರೂಪಾಯಿಗಳು</p> <p>ಸ್ವತ್ತಿನ ಮಾರುಕಟ್ಟೆ ಮೌಲ್ಯ (ಅಂಥ ವರ್ಗಾವಣೆ ವಿಷಯಕ್ಕೆ ಒಳಪಟ್ಟು) ಅಥವಾ ಅಂಥ ವರ್ಗಾವಣೆಯ ಪ್ರತಿಫಲ ಇವುಗಳಲ್ಲಿ ಯಾವುದು</p>
---	--

<p>ಪ್ರತಿಫಲ ಇವುಗಳಲ್ಲಿ ನ್ಯಾಸಧಾರಿಯಿಂದ ಸಂದರ್ಭಾನುಸಾರ ನ್ಯಾಸಕ್ಕೆ ಅಥವಾ ನ್ಯಾಸಧಾರಿಗೆ ಅಥವಾ ಫಲಾನುಭವಿಗೆ ವರ್ಗಾವಣೆಯಾಗುತ್ತಿರುವ ನ್ಯಾಸದ ಯಾವುದೇ ಸ್ವತ್ತಿಗೆ</p> <p>ವಿನಾಯಿತಿಗಳು,-</p> <p>ಹಿಂಬರಹದ ಮೂಲಕ ಇವುಗಳ ವರ್ಗಾವಣೆಗಳು,-</p> <p>(ಎ) ವಿನಿಮಯ ಪತ್ರ ಚೆಕ್ ಅಥವಾ ಪ್ರಾಮಿಸರಿ ನೋಟು</p> <p>(ಬಿ) ವಹನ ಪತ್ರ ವಶಾವಣೆ ಆದೇಶ ಸರಕುಗಳು ಅಥವಾ ಸರಕುಗಳ ಬಗೆಗಿನ ಸ್ವಾಮ್ಯದ ವಾಣಿಜ್ಯ ದಸ್ತಾವೇಜಿಗಾಗಿನ ವಾರೆಂಟ್</p> <p>(ಸಿ) ವಿಮಾ ಪಾಲಿಸಿ</p> <p>(ಡಿ) ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಭದ್ರತೆಗಳು</p> <p>(8ನೇ ಪ್ರಕರಣವನ್ನು ಸಹ ನೋಡಿ)</p>	<p>ಹೆಚ್ಚೋ ಅದರ ಮೇಲೆ ಅನುಚ್ಛೇದ 20 (1) ರ ಪ್ರಕಾರ ಹಸ್ತಾಂತರಣಕ್ಕೆ ಅನ್ವಯವಾಗುವ ಸ್ವಾಂಪು ಸುಂಕ. ಪರಂತು, ಸಾರ್ವಜನಿಕ, ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳಿಗೆ ಅಂಥ ವರ್ಗಾವಣೆಗಾಗಿ ಸ್ವಾಂಪು ಸುಂಕ ಒಂದು ಸಾವಿರ ರೂಪಾಯಿಗಳಾಗಿರತಕ್ಕದ್ದು.</p>
---	---

XXX

XXX

XXX



KARNATAKA LEGISLATIVE ASSEMBLY

FIFTEENTH LEGISLATIVE ASSEMBLY

THIRTEENTH SESSION

THE KARNATAKA STAMP (THIRD AMENDMENT) BILL, 2022

(LA Bill No. 24 of 2022)

A Bill further to amend the Karnataka Stamp Act, 1957.

Whereas it is expedient further to amend the Karnataka Stamp Act, 1957 (Karnataka Act 34 of 1957) for the purposes hereinafter appearing;

Be it enacted by the Karnataka State Legislature in the Seventy third year of the Republic of India as follows:-

1. Short title and commencement.- (1) This Act may be called the Karnataka Stamp (Third Amendment) Act, 2022.

(2) It shall come into force at once.

2. Amendment of Schedule.- In the Karnataka Stamp Act, 1957 (Karnataka Act 34 of 1957), in the schedule, in article 52, in clause (d),-

(i) in the proviso for the word “and” the word “or” shall be substituted; and

(ii) after the proviso as so amended the following shall be inserted, namely:-

“Explanation: For the purpose of this clause **“Trust”** means “a trust shall include any entity that has been registered under the provisions of section 12AA or 12AB of the Income Tax Act 1961 (Central Act No 43 of 1961).”

STATEMENT OF OBJECTS AND REASONS

It is considered necessary further to amend the Karnataka Stamp Act, 1957 (Karnataka Act 34 of 1957) to give **“Explanation”** for the **“Trust”** as under the provisions of section 12AA or 12AB of the Income Tax Act 1961 (Central Act No 43 of 1961).

Hence the Bill.

FINANCIAL MEMORANDUM

There is no extra expenditure involved in the proposed Legislative measure.

R. ASHOKA

Minister for Revenue

M.K. VISHALAKSHI

Secretary

Karnataka Legislative Assembly

ANNEXURE
EXTRACT FROM THE KARNATAKA STAMP ACT, 1957
(Karnataka Act 34 of 1957)

XXX

XXX
SCHEDULE

XXX

XXX

XXX

XXX

52. Transfer.- (whether with or without consideration),

<p>(a) of debentures, being Marketable securities, whether the debenture is, liable to duty or not</p> <p style="text-align: center;">Consideration equal to the face</p> <p>(b) of any interest secured by a bond, mortgage deed or policy of insurance,-</p> <p style="padding-left: 40px;">(i) if the duty on such bond, mortgage or policy does not exceed twenty -two rupees and fifty paise</p> <p style="padding-left: 40px;">(ii) in any other case</p> <p>(c) of any property under section 25 of the Administrator Generals Act, 1963</p> <p>(d) of any trust property from one trust to another trust or from Trust to trustee or beneficiary, or from trustee to trust or trustee or beneficiary, as the case may be.</p>	<p>Fifty paise for every rupees one hundred or part thereof subject to a maximum of one thousand rupees value of the debenture.</p> <p>The duty with which such bond, mortgage deed; or policy of insurance is chargeable.</p> <p>One hundred rupees</p> <p>One hundred rupees</p> <p>The same duty as a conveyance under Article 20 (1) on the Market value of the property (which is the subject matter of such transfer) or consideration for such transfer, whichever is higher.</p>
<p>Exemption Transfers by endorsement</p> <p>(a) Of a bill of exchange, cheque or promissory note</p> <p>(b) Of a bill of leading, delivery order, warrant for goods or other mercantile document of title to goods.</p> <p>(c) Of a policy of insurance</p> <p>(d) Of securities of the Central Government or of State Government</p> <p>(See also section 8)</p>	